



డా.విక్రమ్ ఎస్ కుమార్ అవర ప్రశాదర, 'తిండి తిన్నపుదు మగువిగే ఆరామవాగి కుళితు తిన్నువ క్రియెయాగిరోచు. ఆదరే ధావంతద బచుకణల్లియే ఇరువ నమగు సమయించి, మగువూ అదస్తే హోరతల్ల. హీగాని తిండి తిన్నపుదు యాంతికావడ నుంగువ క్రియెయాగిదే.

బేట్లుబేట్లీగే ఎద్దు తరువారి శాలేగే ఓడబేకాద మగువిగే తిండి రుషిసదిరువుదు సహజ. కాగెందు తిండియన్న శక్తిసలాగాదు. ఆద్దరింద మనేయింద హోరచువాగ హణ్ణు, కాలు హీగే స్వల్ప తింద నంతర దబ్బియల్లి తిండి ఒయ్యువుదు బ్లైర్యాయి.’

‘ಸಮಯದ ಅಭಿವೃದ್ಧಿಯ ಅನೇಕ ಬಾರಿ ಹೈವರ್‌ಕರು ಪ್ರಾಕ್ತಿಕ್ ಘೂಡ್, ಘೂಡ್, ಜಂಕ್ ಘೂಡ್ ಕೊಡುತ್ತಾರೆ. ಇದರಿಂದ ತರ್ತು ಕ್ರಿಂತಹ್ ಹಸಿವು ಕಡಿಮೆಯಾದರೂ ದೇಹಕ್ಕೆ ಬೇಕಾದ ಹೈವರ್‌ಕಾಲೆ ಸಿಗುವಿದಿಲ್ಲ. ತಿಂಡಿಯ ಸ್ವರೂಪಾಳಿ ಗುಣಮಟ್ಟ ಮುಖ್ಯ. ಬರಿ ಪ್ರಮಾಣ ಹೆಚ್ಚಿದರೆ ಮಗುವಿನಲ್ಲಿ ಬೊಜ್ಜು ಬರುವ ಸಾಧ್ಯತೆ ಇದೆ. ಮಗುವಿಗೆ ಮನೆ ಮತ್ತು ಶಾಲೆಯಲ್ಲಿ ತಿಂಡಿ ತಿನ್ನಲು ಸಮಯ ನೀಡಬೇಕು, ರುಚಿಶುಭಿತ್ತಿ ತಿಂಡಿ ಕೊಡಬೇಕು. ಬೇಗಿನ ತಿಂಡಿ ಮಗುವಿನ ದೇಹ ಮೆದುಳಿಸ್ತು ಚುರುಕಾಗಿದ್ದುತ್ತದೆ. ಅಧಿರ್ದಿಂದ ತಜ್ಜಿಸುವದಿಲ್ಲ! ಎನ್ನುತ್ತಾರೆ ದಾ. ವಿಕ್ರಮಾ ಕುಮಾರ್. ಬೆಂಗಳೂರಿನ ಅರ್ಮುವೇದ ಕುಟುಂಬಿರ್ವಾ ನ ಪ್ರಸಾದ್ ಅವರ ಪ್ರಕಾರ, ‘ಅರ್ಮುವೇದರ ಪ್ರಕಾರ ಮುಂಜಾನೆ ಆರಿಂದ ಹತ್ತರ ಸಮಯ ಕಫ ಪ್ರದಾನ ಸಮಯವಾಗಿದ್ದು ಜರಿಗ್ಗಿ ಮಂದವಾಗಿರುತ್ತದೆ ಹಾಗಾಗಿ

ಮಗುವಿನ ಬೆಳಗಿನ ತಿಂಡಿ ಲಘು, ಅಲ್ಲಿ ಮತ್ತು ಉಪ್ಪು ಅಹಾರವಾಗಿರಬೇಕು.’

‘ಶಾಲಿ ಹೊಟ್ಟಿಯಲ್ಲಿ ಸೇಬು, ಪರಾಯಿ, ದಾಳಿಂಬೆ ಮೊದಲಾದ ಹಣ್ಣಗಳ ಸೇವನ ಉತ್ತಮ. ಪಾನಿಯ ರೂಪದಲ್ಲಿ ಸೇವಿಸಿದೆ ಸಕ್ಕರೆ ಹಾಕಬಾರದು. ಒಂದೆರಡನು ನನೆಸಿಟ್ಟಿಂದ ಭಾದಾಮಿ, ಖಿಜೂರ್, ಅಂಜೀರಗಳ ಸೇವನೆ ಮತ್ತು ವಿನಿಷಾಂತ ಮತ್ತು ಪ್ರಾಣಿಕಾರವನ್ನು ನಿರ್ಹಾರಿಸುತ್ತದೆ. ಶುರಿ, ಅರಷಿನಿ, ಕಾಳುಮೆಣಸು, ಕರಿಬೆವು, ತರಕಾರಿಗಳು ಹಾಕಿದ ಸುಲಭವಾಗಿ ಜೀರ್ಣವಾಗುವ ಉತ್ತಿಟ್ಟಿ, ಈಡಿ, ಪೂಗಲ್, ರವಾದೋಣಿ, ರೊಟ್ಟೆ ಇವಗಳನ್ನು ಅಲ್ಲ ಪ್ರಮಾಣಾದಲ್ಲಿ ನಿರ್ದಿಷ್ಟಿಸುತ್ತಿರುತ್ತಾನೆ. ಈ ಪ್ರಧಾನ ಕಾಲವಾದ ಕಾರಣ ಹಾಲು ಕುಡಿಯುವುದು ಸೂಕ್ತವಲ್ಲ. ಬದಲಿಗೆ ಕೊತ್ತಂಬರಿ, ಜೀರಿಗೆ, ಬೆಲ್ಲ ಹಾಕಿದ ಕಂಬಾಯದ ಸೇವನೆ ರುಚಿಕರ ಮತ್ತು ಆರೋಗ್ಯಕರ. ಬ್ರೀಡ್, ನೂಡಲ್, ಚಿಪ್ಪು, ಬಿಸ್ಕೆಟ್ ಮತ್ತು ಫ್ರಿಷಲ್ಲಿ ಇಟ್ಟಿ ಆಹಾರ ಸೇವನೆಯಿಂದ ವಾತ ವ್ಯಾಧಿಯಾಗುತ್ತದೆ. ದೇಹದಲ್ಲಿ ‘ಅಮ್’ ಎಂಬ ವಿಷಕಾರಿ ಪರಾಥ್ರ ಶೇಖರಣೆಯಾಗಿ ಮುಂದೆ ಅನೆಕ ರೇಳಗಳಿಗೆ ಕಾರಣವಾಗಬಹುದು. ಮಾನು ಬೆಳಗಿನ ತಿಂಡಿ ಸೇವಿಸಿದೆ ಇದ್ದಲ್ಲಿ ಬಿತ್ತ ವೃದ್ಧಿಯಾಗುವ ಸಂಭವವಿದೆ. ಹಾಗಾಗಿ ಬೆಳಗಿನ ತಿಂಡಿ ತಿನ್ನ ಲೇಬೆಂಕು. ಇದೆಲ್ಲದರ ಜತೆ ಮಾನು ನಿರ್ಧಾನವಾಗಿ, ಪ್ರಸನ್ನತೆಯಿಂದ, ಹಿತಮಿತವಾಗಿ ಬೆಳಗಿನ ತಿಂಡಿ ತಿಂದಲ್ಲಿ ಇಡೀ ದಿನ ಉಲ್ಲಾಸ ಏಕಾಗ್ರತೆಯಿಂದ ಅಟಪಾರದಲ್ಲಿ ‘ತೊಡಗಿಕೊಳ್ಳಬಹುದು’ ಎನ್ನುತ್ತಾರೆ ಡಾ. ಅಮತ್ತಾ ಪ್ರಸಾದ್.

ಹುಟ್ಟಿನಿಂದ ಹೋಗಕರನ್ನು ಕಾಣುತ್ತಾ ಬೇಕೆಂದ ಮಗು ಅವರನ್ನು
ಅನುಕರಿಸುವುದು ಸಹಜ ಆದ್ದರಿಂದ ಸ್ತುತಿ: ಹೋಗಕರು ಬೇಕಿನ ತಿಂಡಿಯನ್ನು
ತಪ್ಪಿಸಬಾರದು. ಆಫೀಸು, ಮನೆಕೆಲಸ, ಟೈಮೆಲ್ಲಿ ಹಿಗೆ ನೆಪಾಗಳನ್ನು ಒಬ್ಬಿ ತಿಂಡಿ
ತಪ್ಪಿಸಿದವು ಮಗು ತಾನೂ ಹಾಗೆ ಮಾಡುವ ಸಾಧ್ಯತೆ ಹೆಚ್ಚು. ಇದಲ್ಲಿದರ
ಜೆ ಚಂಚಲ ಬುದ್ಧಿಯ, ಅನೇಕ ರೀತಿ ಚಟುವಟಿಕೆಗಳಲ್ಲಿ ನಿರತವಾಗಿ
ಹಲವಾರು ಒತ್ತಡ ಎದುರಿಸುತ್ತಿರುವ ಮಗು ಅನೇಕ ಬಾರಿ ತಿಂಡಿ ಬೇದೆ
ಎಂದು ಹರ ಮಾಡುವುದು ಸಾಮಾನ್ಯ. ಆ ಸಮಯದಲ್ಲಿ ಶೈದ್ಯ ಹೊಡೆದು
ಬಿಲವಂತದಿಂದ ತಿನ್ನಸಬಾರದು. ಆಹಾರವನ್ನು ಬಹುಮಾನ ಅಧಿವಾ ಶಿಕ್ಷೆಯಿಲ್ಲ
ರೂಪದಲ್ಲಿ ನೀಡುವುದು ಸರಿಯಲ್ಲ. ಮಗು ಆಹಾರವನ್ನು ಇಷ್ಟಪಟ್ಟು
ತಿನುವೆಂತೆ ಮಾಡುವುದು ಗುರಿಯಾಗಬೇಕು.

ಮನು, ಭವಿಷಯದಲ್ಲಿ ಆರೋಗ್ಯವಂತ, ಸ್ವತತ್ತ, ಸತ್ಯ ಜೀವ್ಯಾಗಿ
ರಾಪುಗೊಳ್ಳುವಲ್ಲಿ ಆಹಾರ ಆಚಾರ ವಿಚಾರಗಳು ಪ್ರಮುಖ ಪಾತ್ರ
ವಹಿಸುತ್ತದೆ. ಇದನ್ನು ಒಮ್ಮೆ ತಾತ್ಕೃತಿಕೀಯಿಂದ ಮಾಡಬೇಕಾದ ಜವಾಬ್ದಾರಿ
ಪೂರ್ವಾವಕಾಶದ್ವಾರಾ ನಿರ್ವಹಿಸಬೇಕು.